

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಜೆಗಳ ಸಮಿತಿ, ಸದನ ಸಮಿತಿ (ನಸಿಂಗ್)
ಹಾಗೂ ನೀತಿ ನಿರೂಪಣಾ ಸಮಿತಿ ಶಾಖೆಯರಜನೆ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(i)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾನ್ಯ ಸಭಾಪತಿಯವರು



ಕಾಯ್ದದಶೀರ್ಣಿ



ಕಾಯ್ದದಶೀರ್ಣಿ-2



ಉಪ ಕಾಯ್ದದಶೀರ್ಣಿ



ಅಧೀನ ಕಾಯ್ದದಶೀರ್ಣಿ



ಶಾಖಾಧಿಕಾರಿ



- 1) ಹಿರಿಯ ಸಹಾಯಕರು 2) ಸಹಾಯಕರು 3) ಶೀಫ್ತಲಿಪಿಗಾರರು 4) ದಲಾಯತ್ತ

ಅಜೆಗಳ ಸಮಿತಿ ಶಾಖೆಯ ಕಾರ್ಯಗಳ ವಿವರಗಳು

01	ಹೊಸದಾಗಿ ಸ್ಟೀಕರಿಸಿದ ಅಜೆಗಳ ಕಡತಗಳನ್ನು ನಿರ್ವಹಿಸುವುದು ಹಾಗೂ ಅಂಗಿಲಕರಿಸಿದ ಅಜೆಗಳನ್ನು ಪತ್ತೆದೊಂದಿಗೆ ಸಂಬಂಧಪಟ್ಟ ಇಲಾಬೆಗಳಿಗೆ ರವಾನಿಸುವುದು
02	ಸಮಿತಿಯ ಸಭೆಯ ಸೂಚನಾ ಪತ್ತೆವನ್ನು ಹೊರಡಿಸುವುದು ಹಾಗೂ ಸಮಿತಿ ಸಭೆಯ ವ್ಯವಸ್ಥೆಯನ್ನು ಮಾಡುವುದು
03	ವಿವಿಧ ಇಲಾಬೆಗಳಿಗೆ ಸಂಬಂಧಿಸಿದ ಅಜೆಗಳ ಕಡತಗಳನ್ನು ನಿರ್ವಹಿಸುವುದು ಹಾಗೂ ಅಜೆಗಳ ಸಮಿತಿ ಸಭೆಗೆ ಸಂಬಂಧಪಟ್ಟ ಇಲಾಬೆಯ ಅಧಿಕಾರಿಗಳು ಹಾಜರಾಗುವಂತೆ ಕೋರಿ ಆರೆ ಸಕಾರಿ ಪತ್ತಗಳನ್ನು ಸಿದ್ಧಪಡಿಸಿ ಇಲಾಬೆಗಳಿಗೆ ಕಳುಹಿಸುವುದು
04	ಇಲಾಬೆಗಳಿಂದ ವರದಿ ತರಿಸುವುದು, ನೆನಪೋಲೆ ಪತ್ತೆ ಹಾಗೂ ಇನ್ನಿತರೆ ಪತ್ತೆ ವ್ಯವಹಾರಗಳ ನಿರ್ವಹಣೆ ಮಾಡುವುದು
05	ಸಮಿತಿ ಸಭೆಯಲ್ಲಿ ಮುಕ್ತಾಯವಾದ ಅಜೆಗಳನ್ನು ಕೂರಿಳಿಕರಿಸಿ ಕರಡು ವರದಿ ತಯಾರಿಸುವುದು
06	ನಸಿಂಗ್ ವಿಶೇಷ ಜಂಟಿ ಸದನ ಸಮಿತಿ ಸಭೆಯ ವ್ಯವಸ್ಥೆ ಮಾಡುವುದು ಹಾಗೂ ವರದಿ ತಯಾರಿಸಲು ಮಾಹಿತಿ ಮತ್ತು ನಡವಳಿಗಳನ್ನು ತರಿಸಿಕೊಂಡು ನಾರಾಂಶವನ್ನು ತಯಾರು ಮಾಡುವುದು
07	ಸಂಶೋಧನಾ ಶಾಖೆಗೆ ಕಾಲ-ಕಾಲಕ್ಕೆ ಮಾಹಿತಿ ರವಾನಿಸುವುದು
08	ನೀತಿ ನಿರೂಪಣಾ ಸಮಿತಿಯ ಕಡತವನ್ನು ನಿರ್ವಹಿಸುವುದು ಹಾಗೂ ಸಭೆಯ ವ್ಯವಸ್ಥೆ ಮಾಡುವುದು

ಮಾಹಿತಿ ಹಕ್ಕು ಅಧಿಸಿಯಮ 2005ರ ನಿಯಮ4(1)(b)(ii)

(ii) ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

ಕ್ರ.ನಂ	ಹೆದ್ದಾರಿ	ಅಧಿಕಾರಗಳು/ಕರ್ತವ್ಯಗಳು
1	ಕಾರ್ಯದರ್ಶಿ	<ul style="list-style-type: none"> ➤ ಕನಾರ್ಟ ವಿಧಾನ ಪರಿಷತ್ತಿನ ಸಚಿವಾಲಯದ ಮುಖ್ಯಸ್ಥರು. ➤ ಸಚಿವಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವುದು ➤ ಮಾನ್ಯ ಸಭಾಪತಿಯವರಿಗೆ ಸಲಹೆ/ಮಾರ್ಗದರ್ಶನ ನೀಡುವುದು
2	ಕಾರ್ಯದರ್ಶಿ-2	<ul style="list-style-type: none"> ➤ ಪ್ರಮುಖವಾದ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವರದಿ ಮಾಡುವುದು
3	ಉಪ ಕಾರ್ಯದರ್ಶಿ	<ul style="list-style-type: none"> ➤ ಪ್ರಮುಖವಾದ ವಿಷಯಗಳನ್ನು ಜಂಟಿ ಕಾರ್ಯದರ್ಶಿಯವರಿಗೆ ವರದಿ ಮಾಡುವುದು
4	ಅಧಿಕಾರಿ ಕಾರ್ಯದರ್ಶಿ	<ul style="list-style-type: none"> ➤ ಶಾಖೆಯ ಸಂಪೂರ್ಣ ಮೇಲ್ಮೈಚಾರಣಾಧಿಕಾರಿ. ➤ ಶಾಖಾಧಿಕಾರಿಗಳು ಮಂಡಿಸುವ ಕಡತಗಳ ಪರಿಶೀಲನೆ
5	ಶಾಖಾಧಿಕಾರಿ	<ul style="list-style-type: none"> ➤ ಶಾಖೆಯ ಸಂಪೂರ್ಣ ಮೇಲ್ಮೈಚಾರಣೆ ಮಾಡುವುದು ➤ ವಿಷಯ ನಿರ್ವಹಣೆ ಮಂಡಿಸಿದ ಕಡತಗಳನ್ನು ಪರಿಶೀಲಿಸುವುದು ಹಾಗೂ ಸರಿಯಿಲ್ಲದ್ದರೆ ಸರಿಯಾಗಿ ಮಂಡಿಸುವುದಕ್ಕೆ ಸೂಚಿಸುವುದು

6	ಹಿರಿಯ ಸಹಾಯಕರು	<ul style="list-style-type: none"> ➤ ಶಾಖೆಯಿಂದ ಹೊರಡಿಸಲಾದ ಕಾರ್ಯ ಹಂಚಿಕೆಯ ರೀತ್ಯಾ ಕಾರ್ಯ ನಿರ್ವಹಿಸುವುದು ➤ ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.
7	ಸಹಾಯಕರು	<ul style="list-style-type: none"> ➤ ಶಾಖೆಯಿಂದ ಹೊರಡಿಸಲಾದ ಕಾರ್ಯ ಹಂಚಿಕೆಯ ರೀತ್ಯಾ ಕಾರ್ಯ ನಿರ್ವಹಿಸುವುದು ➤ ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.
8	ಶೀಷ್ಟಲಿಪಿಗಾರರು	<ul style="list-style-type: none"> ➤ ಶಾಖೆಗೆ ಸಂಬಂಧಿಸಿದಂತೆ ಬೆರಳಿಕ್ಕು ಕೆಲಸ ನಿರ್ವಹಿಸುವುದು ಹಾಗೂ ತಾಳೆ ಮಾಡುವುದು ➤ ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.
9	ದಲಾಯತ್ತ	<ul style="list-style-type: none"> ➤ ಕಚೇರಿಯನ್ನು ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಇಡುವುದು ➤ ಕಡತಗಳನ್ನು/ಪತ್ರಗಳನ್ನು ವಿಧಾನ ಸಭೆ/ವಿಧಾನ ಪರಿಷತ್ತಿನ ಇತರೆ ಶಾಖೆಗಳಿಗೆ ಹಾಗೂ ಇತರೆ ಇಲಾಖೆಗಳಿಗೆ ತಲುಪಿಸುವುದು ➤ ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ನೋಕರರು ಕೆಲಸಗಳನ್ನು ನಿರ್ವಹಿಸುವುದು

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(iii)

(iii) ಮೇಲ್ಪ್ರಜಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆತೀರುವ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಾ ಅನುಸರಿಸಬೇಕಾದ ಕಾರ್ಯವಿಧಾನ:

ಕ್ರ.ನಂ	ಹುದ್ದೆ	ಕಾರ್ಯವಿಧಾನ
1	ವಿಷಯ ನಿರ್ವಾಹಕರು	<p>ಅಜಿಗಳ ಸಮಿತಿಯ ಸ್ವೀಕೃತಿಯಲ್ಲಿನ ಪ್ರಸ್ತಾವನೆಯ ಬಗ್ಗೆ ಹೊಸ ಕಡತ ತೆರೆಯುವುದು ಅಥವಾ ಅಸ್ತಿತ್ವದಲ್ಲಿರುವ ಕಡತದಲ್ಲಿ ಸ್ವೀಕೃತಿಯನ್ನು ಮಂಡಿಸುವುದು. ವಿಷಯದಲ್ಲಿ ಅಳವಡಿಸಬಹುದಾದ ನಿಯಮಗಳು, ಅಧಿನಿಯಮಗಳನ್ನು ಪರಿಶೀಲಿಸಿ ಅನುವೋದನೆಗಾಗಿ ಮಂಡಿಸುವುದು</p> <p>ವಿಷಯ ನಿರ್ವಾಹಕರ ಡೈರಿಯನ್ನು ನಿರ್ವಹಿಸುವುದು</p>
2	ಶಾಖಾಧಿಕಾರಿ	<p>ಕಡತಗಳನ್ನು ಪರಿಶೀಲಿಸಿ ನಿಯಮಗಳು, ಅಧಿನಿಯಮಗಳನ್ನು ಸರಿಯಿಲ್ಲದಿದ್ದಲ್ಲಿ ಸರಿಪಡಿಸಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಕಾರ್ಯ ನಿರ್ವಾಹಕರಿಗೆ ತಿಳಿಸಿ ತದನಂತರ ಅನುವೋದನೆಗಾಗಿ ಮಂಡಿಸುವುದು</p>
3	ಅಧಿಕಾರಿ ಕಾರ್ಯದಶೀಲ	<p>ಕಡತಗಳನ್ನು ಪರಿಶೀಲಿಸಿ ಸೂಕ್ತತೆಯ ಬಗ್ಗೆ ತಿಳಿಸುವುದು ಹಾಗೂ ಚಾಲ್ಯಾಯಲ್ಲಿರುವ ನಿಯಮಗಳು ಅಥವಾ ಅಧಿನಿಯಮಗಳಿಗನುಸಾರವಾಗಿ ಅವುಗಳನ್ನು ವ್ಯಾಖ್ಯಾನಿಸುವುದು ಅಥವಾ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲು ಆದೇಶಕ್ಕಾಗಿ ಮಂಡಿಸುವುದು</p>

4	ಉಪ ಕಾರ್ಯದಶೀರ್ಷ	ಕಡತಗಳನ್ನು ಪರಿಶೀಲಿಸಿ ಸೂಕ್ತತೆಯ ಬಗ್ಗೆ ತಿಳಿಸುವುದು ಹಾಗೂ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಅಧಿನಿಯಮಗಳಿಗನುಸಾರವಾಗಿ ಅವುಗಳನ್ನು ವ್ಯಾಖ್ಯಾನಿಸುವುದು ಅಥವಾ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲು ಆದೇಶಕ್ಕಾಗಿ ಮಂಡಿಸುವುದು
5	ಕಾರ್ಯದಶೀರ್ಷ-2	ವಿಷಯದಲ್ಲಿ ಅಂತಿಮವಾಗಿ ಅಳವಡಿಸಬಹುದಾದ ಹಾಗೂ ಅನುಕ್ರಮದ ಕುರಿತು ಅಧಿಕಾರದನ್ವಯ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವುದು
6	ಕಾರ್ಯದಶೀರ್ಷ	ವಿಶೇಷ ಮಂಡಳಿ/ಮಂಡಳಿ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಪ್ರಸ್ತಾವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿರ್ಣಯಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಿಮಾದೇಶಕ್ಕಾಗಿ ಮಾನ್ಯ ಸಭಾಪತ್ತಿಯವರಿಗೆ ಕಡತವನ್ನು ಮಂಡಿಸುವುದು.

ಮಾಹಿತಿ ಹಕ್ಕು ಅಧಿಸಿಯಮು 200ರ ನಿಯಮ4(1)(b)(iv)

(iv) ಅಜ್ಞಾನ ಸಮಿತಿ ಶಾಖೆಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸ್ತುತಿಗಳು:

ಕ್ರ.ನಂ	ಹುದ್ದೆ	ಕಾರ್ಯವಿಧಾನ
1	ದಲಾಯತ್ರೆ	ಸಮಿತಿಗೆ ಸಂಬಂಧಿಸಿದಂತೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು
2	ಶೀಷ್ಟಲಿಪಿಗಾರರು	ಅಜ್ಞಾನ ಸಮಿತಿ ಶಾಖೆಯ ಬೆರಳಬ್ಜ್ಞ ಕಾರ್ಯಗಳನ್ನು ನಿರ್ವಹಿಸುವುದು
2	ವಿಷಯ ನಿರ್ವಹಕರು	ಸಮಿತಿಗೆ ಸಂಬಂಧಿಸಿದಂತೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು ಕಡತ/ಸ್ವೀಕೃತಿ ಗಳನ್ನು ಮಂಡಿಸಲು ಮೂರು ದಿನಗಳವರೆಗೆ ಕಾಲಾವಕಾಶ ಆದೃತೆಯಾಗಿದ್ದಲ್ಲಿ ಕೂಡಲೇ ಮಂಡಿಸುವುದು
3	ಶಾಖಾಧಿಕಾರಿ ಅಧಿಕಾರಿ ಕಾರ್ಯದಶೀರ್ಷ ಉಪ ಕಾರ್ಯದಶೀರ್ಷ ಕಾರ್ಯದಶೀರ್ಷ-2 ಕಾರ್ಯದಶೀರ್ಷ	ಆದೃತೆಯ ಮೇಲೆ ಕಾರ್ಯಗಳನ್ನು ನಿರ್ವಹಿಸುವುದು

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(v)

(v) ಅಜಿಗಳ ಸಮಿತಿ ಶಾಬೀಯ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ದೇಶಗಳಿಗಳು ಬಳಸುವ ನಿಯಮಗಳು, ಅನುಸೂಜಿಗಳು ಕೈಹಿಡಿಗಳು ಮತ್ತು ದಾಖಲೆಗಳು:

1. ಕನಾರಟಕ ವಿಧಾನ ಪರಿಷತ್ತಿನಕಚೇರಿಕಾರ್ಯವಿಧಾನದ ಕೈಪಿಡಿ ಭಾಗ-1 ಮತ್ತು ಭಾಗ-2
2. ಕನಾರಟಕ ವಿಧಾನ ಪರಿಷತ್ತಿನಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು
3. ಭಾರತ ಸಂವಿಧಾನ
4. ಕೌಲೋಂಡ್ ಶಕ್ರರ್ ಅವರ ಪ್ರಾಕ್ಟಿಕ್ ಅಂಡ್ ಪ್ರೋಸೀಜರ್ ಆಫ್ ವಾರ್ಕ್ ಪ್ರೇಸ್
5. ವಿಧಾನ ಪರಿಷತ್ತಿನ ಅಜಿಗಳ ಸಮಿತಿಯ ಆಂತರಿಕ ಕಾರ್ಯವಿಧಾನ ನಿಯಗಳು
6. ನೀತಿ ನಿರೂಪಣಾ ಸಮಿತಿಯ ಆಂತರಿಕ ಕಾರ್ಯನಿರ್ವಹಣಾ ನಿಯಮಗಳು

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(vi)

(vi) ಅಜಿಗಳ ಸಮಿತಿ ಶಾಬೀಯ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಹಣ್ಣಿ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b)(vii)

ಅಜಿಗಳ ಸಮಿತಿ ಶಾಬೀಯ ಕಾರ್ಯನಿರ್ತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾವೆಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ವ್ಯವಸ್ಥೆಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(viii)

ಮಂಡಳಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಾತ್ಕಿಗಳನ್ನೊಳಗೊಂಡ ಮಂಡಳಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ನಾವೆಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಗಳು, ನಾವೆಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಹಣ್ಣಿ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮ 2005ರ ನಿಯಮ4(1)(b)(ix)

ಪ್ರಸ್ತುತ ಅಜಂಗಳ ಸಮಿತಿ ಶಾಖೆಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ

ಶ್ರೀಮತಿ ಕೆ.ಆರ್. ಮಹಾಲಕ್ಷ್ಮಿ
ಕಾರ್ಯದಲ್ಲಿ

ಶ್ರೀಮತಿ ಎನ್. ನಿಮಂಲ
ಕಾರ್ಯದಲ್ಲಿ-2

ಶ್ರೀ ಹೆಚ್.ಮಲ್ಲೇಶಪ್ಪ
ಉಪ ಕಾರ್ಯದಲ್ಲಿ

ಶ್ರೀಮತಿ ಎನ್.ಜಯಂತಿ
ಅಧಿಕ ಕಾರ್ಯದಲ್ಲಿ

ಶ್ರೀಮತಿ ಎ.ರೇಣುಕಮ್ಮ
ಶಾಖಾದಿಕಾರಿ

1. ಶ್ರೀ ಎನ್.ಡಿ.ಲಲಿತ್ಕಾಮಾರ್
ಹಿರಿಯ ಸಹಾಯಕರು
2. ಶ್ರೀ ಹೆಚ್.ಆನಂದ್
ಸಹಾಯಕ
3. ಶ್ರೀ ಹೆಚ್.ಜಿ.ಸತೀಶ್
ಶಿವ್ಲಿಪಿಗಾರ
4. ಶ್ರೀ ಶಿವನಂజೀಗೌಡ
ದಲಾಯತ್

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(x)

ವಿಧಾನ ಪರಿಷತ್ತಿನ ಸಚಿವಾಲಯದ ನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಅಜ್ಞಾನ ಸಮಿತಿ ಶಾಖೆಯ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನೌಕರರು ಪಡೆಯುವ ತಿಂಗಳ ಸಂಬಳ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4 (1)(b)(xi)

ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಒಟ್ಟಾಡೆಗಳ ಪರದಿಯನ್ನು ಸೂಚಿಸಿ; ಅದರ ಪ್ರತಿಯೊಂದುಪಜೆಸ್ಟಿಗೆ ಹಂಚಿಕೆ ಮಾಡಲಾದಾಯವ್ಯಯ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(xii)

ಹಂಚಿಕೆ ಮಾಡಲಾದ ವೋಬಲಗನ್ನು ಒಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(xiii)

ನೀಡಿರುವ ರಿಯಾಯಿತಿಗಳು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(xiv)

ಅಜ್ಞಾನ ಸಮಿತಿ ಶಾಖೆಯಲ್ಲಿ ಲಭ್ಯವಿರುವ ಅಥವಾ ಹೊಂದಿರುವ, ವಿದ್ಯಾಾಳನ ರೂಪಕ, ಪರಿವರ್ತನೆಯಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(xv)

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ4(1)(b)(xvi)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಮತ್ತು ಪದನಾಮಗಳು ಮತ್ತು ಇತರೆ ವಿವರಗಳು:

ಕ್ರ.ನಂ	ಸಾರ್ವಜನಿಕ ಸಂಪರ್ಕಾಧಿಕಾರಿಗಳ ಹೆಸರು	ದೂರವಾಣಿ ಸಂಖ್ಯೆ
1	ಹೆಚ್. ಮಲ್ಲೇಶಪ್ಪ ಉಪ ಕಾರ್ಯದರ್ಶಿ ಹಾಗೂ ಮೊದಲನೆ ಮೇಲ್ತುನವಿ ಪ್ರಾಧಿಕಾರ	080-22353140
2	ಎನ್. ಜಯಂತಿ ಅಧೀಕ್ಷ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಮಾಹಿತಿಅಧಿಕಾರಿ	080-22250332
3	ಎ. ರೇಣುಕಮ್ಮ ಶಾಖಾಧಿಕಾರಿ	080-222504332
